

ಅಪರಾಧ ಪ್ರಕ್ರಿಯಾ ಸಂಹಿತೆಯ ಕಲಂ 91 ರ ಮೇಲೆ ಆದ ಆದೇಶದ ಮೇರೆಗೆ
ಇಂದು ದಿ:29-04-2024 ರಂದು ಸಾಕ್ಷಿಯನ್ನು ಪುನಃ ಕರೆಯಿಸಿ ಪ್ರಮಾಣ ವಚನ
ಬೋಧಿಸಲಾಯಿತು.

ಮುಂದುವರೆದ ಮುಖ್ಯ ವಿಚಾರಣೆ : ನ್ಯಾಯಾಲಯದಿಂದ

1) ಆರೋಪಿಯ ಉಮಾ ಮೆಡಿಕಲ್ ಏಜೆನ್ಸಿ ರವರ ಚಾಲ್ತಿ ಖಾತಾ ನಂ:000345 ಚೆಕ್ ನಂ:726834 ರ ಪ್ರಕಾರ ದಿ:21.01.2017/ದಿ:23.01.2017 ರಂದು ರೂ.2,00,000/- ಜಮೆಯಾಗಿರುವ ಕುರಿತು ನಮ್ಮ ಬ್ಯಾಂಕಿನ ಕ್ಲೇಯರಿಂಗ್ ಜಮಾ ಪಾವತಿ ಹಾಜರಪಡಿಸಿದ್ದು, ಅದನ್ನು ನಿಸಿ.8 ಎಂದು, ಆರೋಪಿಯ ಉಮಾ ಮೆಡಿಕಲ್ ಏಜೆನ್ಸಿ ರವರ ಚಾಲ್ತಿ ಖಾತಾ ನಂ:000345 ಚೆಕ್ ನಂ:726835 ರ ಪ್ರಕಾರ ದಿ:03.02.2017/ದಿ:04.02.2017 ರಂದು ರೂ.6,00,000/- ಜಮೆಯಾಗಿರುವ ಕುರಿತು ನಮ್ಮ ಬ್ಯಾಂಕಿನ ಕ್ಲೇಯರಿಂಗ್ ಜಮಾ ಪಾವತಿ ಹಾಜರಪಡಿಸಿದ್ದು, ಅದನ್ನು ನಿಸಿ.9 ಎಂದು, ಆರೋಪಿಯ ಉಮಾ ಮೆಡಿಕಲ್ ಏಜೆನ್ಸಿ ರವರ ಚಾಲ್ತಿ ಖಾತಾ ನಂ:000345 ಚೆಕ್ ನಂ:726837 ರ ಪ್ರಕಾರ ದಿ:13.02.2017/ದಿ:14.02.2017 ರಂದು ರೂ.3,00,000/- ಜಮೆಯಾಗಿರುವ ಕುರಿತು ನಮ್ಮ ಬ್ಯಾಂಕಿನ ಕ್ಲೇಯರಿಂಗ್ ಜಮಾ ಪಾವತಿ ಹಾಜರಪಡಿಸಿದ್ದು, ಅದನ್ನು ನಿಸಿ.10 ಎಂದು, ಆರೋಪಿಯ ಉಮಾ ಮೆಡಿಕಲ್ ಏಜೆನ್ಸಿ ರವರ ಚಾಲ್ತಿ ಖಾತಾ ನಂ:000345 ಚೆಕ್ ನಂ:726838 ರ ಪ್ರಕಾರ ದಿ:20.02.2017/ ದಿ:21.02.2017 ರಂದು ರೂ.2,00,000/- ಜಮೆಯಾಗಿರುವ ಕುರಿತು ನಮ್ಮ ಬ್ಯಾಂಕಿನ ಕ್ಲೇಯರಿಂಗ್ ಜಮಾ ಪಾವತಿ ಹಾಜರಪಡಿಸಿದ್ದು, ಅದನ್ನು ನಿಸಿ.11 ಎಂದು ಗುರುತಿಸಲಾಯಿತು. ಆರೋಪಿ ನಮ್ಮ ಶಾಖೆಯಲ್ಲಿ ಹೊಂದಿರುವ ಚಾಲ್ತಿ ಖಾತೆಯ ಮುಖಾಂತರ ದಿ:24.01.2017 ರಂದು ರೂ.1,00,000/- ಹಣವನ್ನು ಚೆಕ್ ನಂ:069451 ರ ಮುಖಾಂತರ ಪಡೆದುಕೊಂಡಿರುತ್ತಾನೆ. ಸದರಿ ಚೆಕ್‌ನ್ನು ನಾನು ಹಾಜರಪಡಿಸಿದ್ದು, ಅದನ್ನು ನಿಸಿ.12 ಎಂದು, ಅದರಂತೆ ಆರೋಪಿ ನಮ್ಮ ಶಾಖೆಯಲ್ಲಿ ಹೊಂದಿರುವ ಚಾಲ್ತಿ ಖಾತೆಯ ಮುಖಾಂತರ ದಿ:31.07.2017 ರಂದು ರೂ.1,00,000/- ಹಣವನ್ನು ಚೆಕ್ ನಂ:069452 ರ ಮುಖಾಂತರ ಪಡೆದುಕೊಂಡಿರುತ್ತಾನೆ. ಸದರಿ ಚೆಕ್‌ನ್ನು ನಾನು ಹಾಜರಪಡಿಸಿದ್ದು, ಅದನ್ನು ನಿಸಿ.13 ಎಂದು, ಅದರಂತೆ ಆರೋಪಿ ನಮ್ಮ ಶಾಖೆಯಲ್ಲಿ ಹೊಂದಿರುವ ಚಾಲ್ತಿ ಖಾತೆಯ ಮುಖಾಂತರ ದಿ:03.02.2017 ರಂದು ರೂ.3,00,000/- ಹಣವನ್ನು ಚೆಕ್ ನಂ:069453 ರ ಮುಖಾಂತರ ಪಡೆದುಕೊಂಡಿರುತ್ತಾನೆ. ಸದರಿ ಚೆಕ್‌ನ್ನು ನಾನು ಹಾಜರಪಡಿಸಿದ್ದು, ಅದನ್ನು

ನಿಸಿ.14 ಎಂದು, ಅದರಂತೆ ಆರೋಪಿ ನಮ್ಮ ಶಾಖೆಯಲ್ಲಿ ಹೊಂದಿರುವ ಚಾಲ್ತಿ ಖಾತೆಯ ಮುಖಾಂತರ ದಿ:14.02.2017 ರಂದು ರೂ.3,00,000/- ಹಣವನ್ನು ಚೆಕ್ ನಂ:069454 ರ ಮುಖಾಂತರ ಪಡೆದುಕೊಂಡಿರುತ್ತಾನೆ. ಸದರಿ ಚೆಕ್‌ನ್ನು ನಾನು ಹಾಜರಪಡಿಸಿದ್ದು, ಅದನ್ನು ನಿಸಿ.15 ಎಂದು, ಅದರಂತೆ ಆರೋಪಿ ನಮ್ಮ ಶಾಖೆಯಲ್ಲಿ ಹೊಂದಿರುವ ಚಾಲ್ತಿ ಖಾತೆಯ ಮುಖಾಂತರ ದಿ:22.02.2017 ರಂದು ರೂ.2,00,000/- ಹಣವನ್ನು ಚೆಕ್ ನಂ:069456 ರ ಮುಖಾಂತರ ಪಡೆದುಕೊಂಡಿರುತ್ತಾನೆ. ಸದರಿ ಚೆಕ್‌ನ್ನು ನಾನು ಹಾಜರಪಡಿಸಿದ್ದು, ಅದನ್ನು ನಿಸಿ.16 ಎಂದು, ಅದರಂತೆ ಆರೋಪಿ ನಮ್ಮ ಶಾಖೆಯಲ್ಲಿ ಹೊಂದಿರುವ ಚಾಲ್ತಿ ಖಾತೆಯ ಚೆಕ್ ನಂ:069455 ನ್ನು ಭೀಮಪ್ಪ ಎಸ್. ಕಾವರಿ ರವರಿಗೆ ರೂ.3,00,000/- ಗಳಿಗೆ ನೀಡಿದ್ದು, ಸದರಿ ಭೀಮಪ್ಪ ಎಸ್. ಕಾವರಿ ರವರು ನಮ್ಮ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಆರೋಪಿ ನೀಡಿದ ಚೆಕ್‌ನ್ನು ನಗರೀಕರಣಕ್ಕಾಗಿ ಹಾಜರಪಡಿಸಿದ್ದು, ಸದರಿ ಚೆಕ್‌ನ ಹಣವನ್ನು ಭೀಮಪ್ಪ ಎಸ್.ಕಾವರಿ ರವರ ಖಾತೆಗೆ ಹಣವನ್ನು ವರ್ಗಾಯಿಸಿರುತ್ತೇವೆ. ಸದರಿ ಚೆಕ್‌ನ್ನು ನಾನು ಹಾಜರಪಡಿಸಿದ್ದು, ಅದನ್ನು ನಿಸಿ.17 ಎಂದು, ನಿಸಿ.17 ರ ಚೆಕ್‌ನ ಮುಖಾಂತರ ಭೀಮಪ್ಪ ಎಸ್. ಕಾವರಿ ರವರ ಖಾತೆಗೆ ಜಮೆ ಮಾಡಿರುವ ರಶೀದಿ ಹಾಜರಪಡಿಸಿದ್ದು, ಅದನ್ನು ನಿಸಿ.18 ಎಂದು ಗುರುತಿಸಲಾಯಿತು.

2) ಆರೋಪಿ ಪರ ವಕೀಲರು ಸಲ್ಲಿಸಿದ ಅರ್ಜಿಯಲ್ಲಿ ಚೆಕ್ ನಂ:726834, 726835, 726837, 726838 ಗಳನ್ನು ಹಾಜರಪಡಿಸಲು ಕೋರಿದ್ದು, ಸದರಿ ಮೂಲ ಚೆಕ್‌ಗಳು ಗೋಕಾಕಿನ ಕೆನರಾ ಬ್ಯಾಂಕಿನಲ್ಲಿ ಇರುತ್ತವೆ. ಹೀಗಾಗಿ ಸದರಿ ಮೂಲ ಚೆಕ್‌ಗಳನ್ನು ಹಾಜರಪಡಿಸಲು ನನಗೆ ಸಾಧ್ಯವಿರುವುದಿಲ್ಲ.

ಪಾಟಿ ಸವಾಲು: ಪಿಯಾರ್‌ದುದಾರರ ಪರ ವಕೀಲರಿಂದ:

1) ನಿಸಿ.8 ರಿಂದ 11ರ ದಾಖಲೆಗಳ ಮುಖಾಂತರ ಆರೋಪಿಯ ಖಾತೆಗೆ ಹಣ ಜಮೆ ಆಗಿರುತ್ತದೆ ಎಂದರೆ ಸರಿ. ನಿಸಿ.12 ರಿಂದ 16 ರ ಚೆಕ್‌ಗಳ ಮುಖಾಂತರ ಆರೋಪಿ ತನ್ನ ಖಾತೆಯಲ್ಲಿರುವ ಹಣವನ್ನು ಪಡೆದುಕೊಂಡಿರುತ್ತಾನೆ ಎಂದರೆ ಸರಿ. ಅದರಂತೆ ಆರೋಪಿ ಭೀಮಪ್ಪ ಎಸ್.ಕಾವರಿ ರವರಿಗೆ ನೀಡಿದ ನಿಸಿ.17 ರ ಚೆಕ್‌ನ ಮುಖಾಂತರ ಸದರಿ ಭೀಮಪ್ಪ ಎಸ್.ಕಾವರಿ ರವರ ಖಾತೆಗೆ ನಿಸಿ.18 ರ ಮುಖಾಂತರ ರೂ.3,00,000/- ಹಣವನ್ನು ಜಮೆ ಮಾಡಿರುತ್ತೇವೆ ಎಂದರೆ ಸರಿ. ಆರೋಪಿ ನಮ್ಮ ಬ್ಯಾಂಕಿನಲ್ಲಿ ಚಾಲ್ತಿ ಖಾತೆ ನಂ:000345 ಹೊಂದಿದ್ದನು ಎಂದರೆ ಸರಿ.

2) ನಿಸಿ.12 ರಿಂದ 17 ರ ಚೆಕ್ಕುಗಳು ಆರೋಪಿ ಖಾತೆಗೆ ಸೇರಿದ ಚೆಕ್ಕುಗಳಾಗಿರುತ್ತವೆ ಎಂದರೆ ಸರಿ. ನಿಸಿ.12 ರಿಂದ 17 ರ ಚೆಕ್ಕುಗಳಲ್ಲಿರುವ ಸಹಿಗಳು ಆರೋಪಿ ಸಹಿಗಳಾಗಿರುತ್ತವೆ ಎಂದರೆ ಸರಿ. ಸದರಿ ಚೆಕ್ಕುಗಳಲ್ಲಿ ಪಿಯಾರ್‌ದುದಾರರ ಸಹಿ ಇರುವುದಿಲ್ಲ ಎಂದರೆ ಸರಿ. ನಿಸಿ.1 ರ ಅಕೌಂಟ್ ಒಪನಿಂಗ್ ಫಾರ್ಮಿನಲ್ಲಿ ಪಿಯಾರ್‌ದುದಾರರು ಪರಿಚಯ ಮಾಡಿಕೊಟ್ಟಿರುತ್ತಾರೆ ಎಂದು ಸಹಿ ಇರುವುದಿಲ್ಲ ಎಂದರೆ ಸರಿ. ನಿಸಿ.1 ರ ದಾಖಲೆಯ ಆಧಾರದ ಮೇಲೆ ಆರೋಪಿ ನಮ್ಮ ಬ್ಯಾಂಕಿನಲ್ಲಿ ಚಾಲ್ತಿ ತೆರೆದಿರುತ್ತಾನೆ ಎಂದರೆ ಸರಿ.

ಪಾಟೀ ಸವಾಲು: ಆರೋಪಿ ಪರ ವಕೀಲರು ಸಮಯಾವಕಾಶ ಕೋರಿದ್ದು, ಮುಂದೂಡಲಾಯಿತು.

(ಸಾಕ್ಷಿಯ ಸಾಕ್ಷ್ಯವನ್ನು ತೆರೆದ ನ್ಯಾಯಾಲಯದಲ್ಲಿ ನನ್ನ ಉಖ್ತಲೇಖನದ ಮೇರೆಗೆ ಬೆರಳಚ್ಚು ಮಾಡಲಾಯಿತು)

ಓ. ಹೆ. ಕೆ. ಸರಿ ಇದೆ,

(ರಾಜೀವ ಗೋಳಸಾರ)
ಪ್ರದೀನ್ಯಾದಂ., ಗೋಕಾಕ.

